



ಭಾರೀ ಗಾತ್ರದ ಸಾಫ್ಟ್‌ವುಡ್ ಮರ



ತೂಗು ಸೇತುವೆ

ಆಗ ಇದ್ದದ್ದು ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತ. 1840ರಲ್ಲಿ ಕಂಪೆನಿಯ ಆದೇಶದ ಮೇರೆಗೆ ಇಲ್ಲಿ ತೇಗದ ಮರದ ಪ್ಲಾಂಟೇಶನ್ ಆರಂಭವಾಯಿತು. ಆಗಿನ ಮಲಬಾರ್ ಜಿಲ್ಲೆಯ ಕಲೆಕ್ಟರ್ ಎಚ್.ವಿ.ಕನೊಲ್ಲಿ (H.V. Canolly) ಅತ್ಯುತ್ತಮದಿಂದ ಈ ಯೋಜನೆಯನ್ನು ಆರಂಭಿಸಿದರು. ಇವರು 1821ರಿಂದ 1855ರವರೆಗೆ ಮಲಬಾರ್ ಜಿಲ್ಲೆಯ ಕಲೆಕ್ಟರ್ ಆಗಿದ್ದವರು. ಬ್ರಿಟಿಷ್ ಸರ್ಕಾರ ಇದಕ್ಕೆ ಸಂಬಂಧಿಸಿ 1841ರಿಂದ ಹಿಡಿದು 1855ರವರೆಗೆ ಹತ್ತಾರು ಸರಕಾರಿ ಆದೇಶಗಳನ್ನು ಹೊರಡಿಸಿ, ಕಟ್ಟುನಿಟ್ಟಾಗಿ ಜಾರಿಗೆ ತಂದಿತು. ಕನೊಲ್ಲಿ ಸಾಹೇಬರ ಆಶಯಕ್ಕೆ ತಕ್ಕಂತೆ ಕೆಲಸ ಮಾಡಿದಾತ ನಿಲಂಬೂರಿನ ಸ್ಥಳೀಕ ಚಾತ್ತುಮನನ್. ಈತ ಅಸಿಸ್ಟೆಂಟ್ ಕನ್ಸರ್ವೇಟರ್ ಆಫ್ ಫಾರೆಸ್ಟ್ ಆಗಿದ್ದುಕೊಂಡು ಕಾಡಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ. ಇವತ್ತು 1500 ಎಕರೆ ವಿಸ್ತೀರ್ಣದ ಈ ಕಾಡಿನೊಳಕ್ಕೆ ಎಲ್ಲಿ ಓಡಾಡಿದರೂ ಈ

ಇಬ್ಬರ ಹೆಸರು ಗಟ್ಟಿಯಾಗಿ ಕೇಳಿಬರುವಷ್ಟು ನೆನಪುಗಳ ಸಂಗ್ರಹಗಳು ಇಲ್ಲಿವೆ. ಭಾರತದಲ್ಲಿ ವ್ಯವಸ್ಥಿತ ಅರಣ್ಯ ನಿರ್ವಹಣೆಯ ಮೊತ್ತಮೊದಲ ಪ್ರಯತ್ನವಿದು. ತೇಗವೆಂದರೆ ಬರೀ ತೇಗವಲ್ಲ, ಸಾಕಷ್ಟು ಸಾಫ್ಟ್‌ವುಡ್ ಜಾತಿಯ ಮರಗಳನ್ನೂ ಇಲ್ಲಿ ಬೆಳೆಸಲಾಗಿದೆ. ಆದರೆ ತೇಗದ್ದೇ ಪಾರುಪತ್ಯ. ಇಲ್ಲಿಯ ತೇಗದ ಭಾರತದ ಮರಗಳಲ್ಲೇ ಅತ್ಯಂತ ಆದರ್ಶಪ್ರಾಯ ಮರ ಎಂದು ಹೆಸರಾಗಿದೆ. ಇದರ ವೈಜ್ಞಾನಿಕ ಹೆಸರು ಟೆಕ್ಟೋನಾ ಗ್ರಾಂಡಿಸ್. (Tectona Grandis) ಶಬ್ದಮೂಲ ಲ್ಯಾಟಿನ್ ಭಾಷೆ. ಲ್ಯಾಟಿನ್‌ನಲ್ಲಿ ಟೆಕ್ಟೋನಾ ಅಂದರೆ ಬಡಗಿಯ ಸಂಭ್ರಮ ಎಂದರ್ಥ! ಈ ತೇಗದ ಮನೆ, ಮಂಚ, ಬಾಗಿಲು, ಚಾವಣಿ, ಕುರ್ಚಿ ಎಲ್ಲವೂ ಹೈಕ್ವಾಲ್ಸ್. ಜಗತ್ತಿನ ಇತರ ದೇಶಗಳನ್ನು ಬಿಟ್ಟು ಮಲಬಾರ್ ಜಿಲ್ಲೆಯಲ್ಲೇ ಈ ಮರದ ಪ್ಲಾಂಟೇಶನ್ ಏಕೆ ಶುರುವಾಯಿತು ಎನ್ನುವುದೂ ಕುತೂಹಲಕರ. ಸಮುದ್ರದ